

## ವಾಸಕೆ ಯೋಗ್ಯವಲ್ಲ ಗೋಕುಲವಿನ್ನು

- 1. Ref.:** Shri Purandara Dasara Sahitya Part – 4, Krishna Leele, edited by Shri Betageri Krishna Sharma and Shri Bengeri Huchhu Rayaru, page No. 115.
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 510.
- 3. Note:** Lyrics in both the above references are same.

ರಾಗ: ಸುರುಟಿ                      ತಾಳ: ಆದಿ

ವಾಸಕೆ ಯೋಗ್ಯವಲ್ಲ ಗೋಕುಲವಿನ್ನು  
ಬೇಸರವಾಯಿತಲ್ಲ      || ಪ ||

ದೋಷ ರಹಿತ ಸೋಳ ಸಾಸಿರ ಹೆಂಗಳೆ  
ಶೇಷಶಯನ ಕೃಷ್ಣ ಮೋಸ ಮಾಡಿದ ಮೇಲೆ      || ಅಪ ||

ರಂಗ ಮಧುರೆಗೆಂದು ಅಕ್ಕೂರನ  
ಸಂಗಡ ಪೋದನಂತೆ  
ಅಂಗಜನಯ್ಯನ ಸಂಗವಿಲ್ಲದ ಮೇಲೆ  
ಹೆಂಗಳೆ ಜನ್ಮವಿನ್ನೇತಕೆ ಸುಡಲಿ      || 1 ||

ನಳಿನಾಕ್ಷ ಮಧುರೆಗೆಂದು ಪೋಗುವಂಥ  
ಸುಳಿವು ತಿಳಿಯಲಿಲ್ಲವು  
ಅಳಿ ಗಿಳಿ ಕೋಕಿಲೆಗಳ ರವವನು ಕೇಳಿ  
ಗಳಿಗೆ ಕಳೆವುದೊಂದು ಯುಗವಾದ ಬಳಿಕಿನ್ನು      || 2 ||

ಪತಿ ಸುತರನ್ನು ಬಿಟ್ಟು ಶ್ರೀಪತಿ ನೀನೇ  
ಗತಿಯೆಂದು ನಂಬಿರಲು  
ಮತಿವಂತಕ್ಕೂರನ ಜೊತೆಯೊಳು ಶ್ರೀಹರಿ  
ರಥವೇರಿ ತಾನು ಮಧುರೆಗೆ ಪೋದ ಮೇಲೆ      || 3 ||

ಮಡದಿಯರಂತೆ ನಾವು ಒಡೆಯನೆಂದು  
ದೃಢದಿ ನಂಬಿದ್ದೆವಮ್ಮ  
ಕಡುಚೆಲ್ಲ ಕೃಷ್ಣನು ನಡುನೀರಲಿ ಕೈಯ  
ಪಿಡಿಯದೆ ಬಿಟ್ಟು ತಾ ಕಡೆಗೆ ಸಾರಿದ ಮೇಲೆ || 4 ||

ಅಚ್ಯುತಾನಂತನು ನಮ್ಮವನೆಂದು  
ನೆಚ್ಚಿಕೊಂಡಿದ್ದೆವಮ್ಮ  
ಮೆಚ್ಚಿದ ಬಾಲೆಯರಿಗುಚ್ಚು ಹಿಡಿಸಿ ಕ್ರೂರ  
ಹೆಚ್ಚಿದ ಮಾತನು ಕೊಚ್ಚಿ ಪೋದ ಮೇಲೆ || 5 ||

ಮುರಳಿ ನಾದವ ಕೇಳಿ ತರಳಾಕ್ಷಿಯರು  
ಮರುಳಾಗಿ ಬರುತ್ತಿದ್ದೆವೆ  
ದುರುಳ ಮನ್ಮಥನ ಪೂಸರಳಿಗೆ ಒಪ್ಪಿಸಿ  
ಇರುಳೇ ಮಧುರೆಗೆ ತೆರಳಿ ಪೋದ ಮೇಲೆ || 6 ||

ಸುರತ ಸುಖಗಳೆಂಬ ಶರಧಿಯೊಳು  
ಹರುಷ ಪಡುತ್ತಲಿದ್ದೆವೆ ನಿರುತ  
ಅವನ ಗುಣ ಚರಿತೆಯ ತೋರದೆ  
ತ್ವರಿತದಿ ನಮ್ಮನು ತೊರೆದು ಪೋದ ಮೇಲೆ || 7 ||

ಕಂತುಪಿತನ ಕಾಣದೆ ಈ ಪ್ರಾಣವು  
ಎಂತು ನಿಲ್ಲುವುದಮ್ಮ  
ಅಂತರಂಗದ ಕಾಮ ಶಾಂತಮಾಡದೆ ಪೋದ  
ಕಾಂತನ ಕಾಣದೆ ಭ್ರಾಂತರಾದ ಮೇಲೆ || 8 ||

ಇಂದಿರಾಪತಿ ನಮ್ಮ ಮಂದಿರದೊಳು  
ಬಂದು ಪೋಗುತ್ತಿರಲು  
ಸಂದೇಹದಿ ಇವನ ಹೊಂದಿದರಿವರೆಂದು  
ಮಂದಿಯೊಳಗೆ ಅಪನಿಂದೆ ಪೊತ್ತೆವಮ್ಮ || 9 ||

ಜಾರೆಯರಾದರೆಂದು ನಮ್ಮವರೆಲ್ಲ  
ಸಾರಿ ಕೈ ಬಿಟ್ಟರಮ್ಮ

ವಾರಿಜಾಕ್ಷನು ಬರಿ ದೂರಿಗೆ ಗುರಿ ಮಾಡಿ  
ದಾರಿ ತೋರದೆ ಪೋದನಾರ ಸೇರುವೆವಮ್ಮ || 10 ||

ಬೆರೆವುದಿನ್ನೆಂತು ನಾವು ಶ್ರೀಹರಿ ಸಂಗ  
ದೊರೆವುದಿನ್ನೆಂದಿಗಮ್ಮ  
ಕರುಣಾಕರ ನಮ್ಮ ಪುರಂದರ ವಿಠಲನು  
ಕರೆದುಕೊಳ್ಳದೆ ನಮ್ಮ ತೊರೆದು ಪೋದ ಮೇಲೆ || 11 ||

**ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:**

ಮತ್ತೊಬ್ಬ ಗೋವಳಿತಿ ಶ್ರೀ ಕೃಷ್ಣನ ಅಗಲಿಕೆಯ ದುಃಖದಿಂದ - ಗೋಕುಲವೇ ವಾಸಕ್ಕೆ ಯೋಗ್ಯವಲ್ಲವೆಂಬ  
- ತನ್ನ ಹಂಬಲವನ್ನು ತೋಡಿಕೊಳ್ಳುತ್ತಾಳೆ.

**ಸೋಳ ಸಾಸಿರ ಹೆಂಗಳ** = ಹದಿನಾರು ಸಾವಿರ ಪತ್ನಿಯರ

**ಪೂಸರಳು** = ಕಾಮನ ಹೂಬಾಣ

**ಅಂತರಂಗದಾಸೆ** = ಉತ್ಕಟ ಪ್ರೇಮ

**Classification:** Keerthane

**Ankita:** purandara vittala

**Location:** NA

**Category:** Krishna Leele

**Sub-Category:** Krishna, gopi, gokula, hengasu, mosa, janma, Mathura, gili, kogile, dumbi, pati, maga, putra, sripati, akrura, patni, kai, achyuta, Ananta, huchha, kolalu, manmatha, irulu, sukha, Samudra, santosha, prana, ase, anumana, karuna,

**Pravachana:** NA

**Explanation:** NA